

ಸ್ವಾಮಿ ವಿವೇಕಾನಂದರ 150ನೇ ಜಯಂತಿ ಮಹೋತ್ಸವ - (2011-2014)

‘ವಿವೇಕಪ್ರಭ’ ಪತ್ರಿಕೆಯ ನತಿಂಖಂಡ

ವಿವೇಕ ಚೇತನ - 2013

(ಯುವಕರಿಗೆ ಮತ್ತು ಸಾರ್ವಜನಿಕರಿಗೆ ವಿಶೇಷ ಆವಾಸೀ ಆಧ್ಯಾತ್ಮಿಕ ಶಿಬಿರ)

27.9.2013 ರಿಂದ 29.09.2013 ; ಸ್ಥಳ : ಶ್ರೀರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು

ಶ್ರೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿಯವರು ಮತ್ತು ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳು ಆಧುನಿಕ ಯುಗದ ಆಧ್ಯಾತ್ಮಿಕ ಜ್ಯೋತಿಗಳಾಗಿವೆ; ಈಗಿನ ಕಾಲದ ಯಾಂತ್ರಿಕ ಜೀವನಕ್ಕೆ ಜೀವಸಂಜೀವಿನಿಗಳಾಗಿವೆ. ಕಷ್ಟಕಾರ್ಪಣ್ಯಗಳಿಂದ ನೊಂದ ಮನಸ್ಸಿಗೆ ಸಾಂತ್ವನವನ್ನೂ, ಧೈರ್ಯವನ್ನೂ, ಆತ್ಮವಿಶ್ವಾಸವನ್ನೂ ನೀಡುವ ಈ ಉದಾತ್ತ ಚಿಂತನೆಗಳನ್ನು ಇಂದಿನ ಯುವಕರೂ ಸೇರಿದಂತೆ ಎಲ್ಲರೂ ಒಟ್ಟಾರೆ ಸೇರಿ ಮನನ ಮಾಡುವ ಅವಶ್ಯಕತೆ ಇದೆ. ಆ ಸುಸಂದರ್ಭ ಈಗ ಒದಗಿಬಂದಿದ್ದು, ಈ ಉದ್ದೇಶಕ್ಕಾಗಿಯೇ ವಿವೇಕಪ್ರಭ ಪತ್ರಿಕೆಯ ವತಿಯಿಂದ, ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿ ಮಹೋತ್ಸವದ ಅಂಗವಾಗಿ ‘ವಿವೇಕ ಚೇತನ- 2013’ ಅನ್ನು ಆಯೋಜಿಸಲಾಗಿದೆ.

ಮೂರು ದಿನಗಳ ಈ ಸಮಾವೇಶದಲ್ಲಿ ದಿವ್ಯತ್ರಯರ, ಅದರಲ್ಲೂ ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳ ಆಲೋಚನೆ, ಶಾಸ್ತ್ರಗಳ ಬಗ್ಗೆ ತಿಳಿವಳಿಕೆ, ಧ್ಯಾನದ ಆಚರಣೆಯ ಬಗ್ಗೆ ಅರಿವು, ದೈನಂದಿನ ಜೀವನದಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು ಹೇಗೆ? - ಈ ವಿಷಯಗಳ ಬಗ್ಗೆ ರಾಮಕೃಷ್ಣ ಮಹಾಸಂಘದ ಹಿರಿಯ ಯತಿಗಳು ಮಾರ್ಗದರ್ಶನ ಮಾಡುವರು. ಹಾಗೆಯೇ ನಾಡಿನ ಸುಪ್ರಸಿದ್ಧ ಭಾಷಣಕಾರರಿಂದ ಉದ್ದೋಧಕ ಪ್ರವಚನಗಳು, ಅಧ್ಯಾತ್ಮ ಪ್ರವಚನ-ಗಾನಸುಧೆ - ಇವೂ ಆಯೋಜಿತವಾಗಿವೆ. ಇದಲ್ಲದೆ ಯುವಕರಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಪ್ರತ್ಯೇಕ ಮಾರ್ಗದರ್ಶನ ತರಗತಿಗಳನ್ನು ನಡೆಸಲಾಗುವುದು. ಪ್ರಸಿದ್ಧ ಗಾಯಕರಿಂದ ದೈನಂದಿನ ಭಜನೆಯೂ ಇರುತ್ತದೆ. ಈ ಸಮಾವೇಶದಲ್ಲಿ ರಾಮಕೃಷ್ಣ ಮಹಾಸಂಘವು ಕರ್ನಾಟಕದಲ್ಲಿ ಹೊರತರುತ್ತಿರುವ ಏಕೈಕ ಪತ್ರಿಕೆಯಾದ ‘ವಿವೇಕಪ್ರಭ’ದ ಪ್ರಚಾರದ ಬಗ್ಗೆಯೂ ಸಮಾಲೋಚನೆ ನಡೆಯುವುದು.

ಆಶ್ರಮಕ್ಕೆ ಹತ್ತಿರವಿರುವ ಎರಡು ಭತ್ತಗಳಲ್ಲಿ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸುಸಜ್ಜಿತ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಸಲ ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ವಿಶೇಷ ರಿಯಾಯಿತಿ ಯನ್ನು ನೀಡಲಾಗುತ್ತಿದೆ. ದಯವಿಟ್ಟು ತಾವು ಹೆಚ್ಚು ಹೆಚ್ಚು ಯುವಕರನ್ನು ಈ ಶಿಬಿರಕ್ಕೆ ಕರೆತರಬೇಕೆಂದು ಕೇಳಿಕೊಳ್ಳುತ್ತೇವೆ.

1. ಕಾಣಿಕೆ : ವಸತಿ ಸಹಿತ: ರೂ.700/- ಮಾತ್ರ; ವಸತಿ ರಹಿತ: ರೂ.500/- ಮಾತ್ರ; ವಿದ್ಯಾರ್ಥಿಗಳು: ರೂ.350/- ಮಾತ್ರ. (ವಿದ್ಯಾರ್ಥಿಗಳು ಶಾಲಾಕಾಲೇಜುಗಳ ಪರಿಚಯ ಪತ್ರದ ನಕಲು ಪ್ರತಿಯನ್ನು ಲಗತ್ತಿಸಿರಬೇಕು.)

2. ಶಿಬಿರಾರ್ಥಿಗಳು 27.09.2013 (ಶುಕ್ರವಾರ) ಮಧ್ಯಾಹ್ನ ಒಂದು ಗಂಟೆಯ ಒಳಗೆ ಆಶ್ರಮಕ್ಕೆ ಬರಬೇಕು ಮತ್ತು 29.09.2012 ರಂದು (ಭಾನುವಾರ) ಮಧ್ಯಾಹ್ನ 3.30 ರ ನಂತರ ತೆರಳಬಹುದು. ವಸತಿ ರಹಿತ ಅಭ್ಯರ್ಥಿಗಳು ಪ್ರತಿನಿತ್ಯ ಕಾರ್ಯಕ್ರಮಕ್ಕೆ ಬಂದು ತದನಂತರ ಮನೆಗೆ ತೆರಳಬಹುದು.

3. ಆಸಕ್ತರು, ಭಾಗವಹಿಸುವ ಪ್ರತಿ ವ್ಯಕ್ತಿಗೆ ರೂ.700/- ಅನ್ನು ಡಿ.ಡಿ. ಕಳುಹಿಸಿ (ವಿದ್ಯಾರ್ಥಿಗಳಿಗೆ ರೂ.350/-) ನೋಂದಾಯಿಸಿಕೊಳ್ಳಬಹುದು. ಅವರಿಗೆ 10 ರಸೀದಿಗಳು ಇರುವ ಒಂದು ರಸೀದಿಮುಸ್ತಕವನ್ನು ಕಳಿಸಲಾಗುವುದು. ಅವರು ಆಗಸ್ಟ್ 30 ರ ಒಳಗೆ ವಿವೇಕಪ್ರಭ ಚಂದಾ ಮಾಡಿಸಲು ಪ್ರಯತ್ನಿಸಬೇಕು. ಆಗಸ್ಟ್ 30ರ ನಂತರ ಚಂದಾಹಣವನ್ನು ಕಳುಹಿಸಿದರೆ, ತಮಗೆ ಸೂಚನಾಪತ್ರವನ್ನು ಅಂಚೆಯ ಮೂಲಕ ಕಳಿಸಲಾಗುವುದು. ಅದು ಸಾಧ್ಯವಾಗದಿದ್ದರೂ, ಆದ್ಯತೆಯ ಪ್ರಕಾರ ನಿಮಗೆ ಶಿಬಿರಕ್ಕೆ ಬರಬೇಕಾದ ಸೂಚನೆಯನ್ನು ತಲುಪಿಸಲಾಗುವುದು. ‘ವಿವೇಕ ಪ್ರಭ’ ಚಂದಾ ಮಾಡಿಸುವುದನ್ನು ಈ ಸಮಾವೇಶಕ್ಕೆ ಆದ್ಯತೆಯೆಂದು ಪರಿಗಣಿಸಲಾಗುವುದೇ ಹೊರತು ಇದು ನಿರ್ಬಂಧವಲ್ಲ.

4. ಒಟ್ಟು ಕೇವಲ 400 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುವುದರಿಂದ ಒಡನೇ ಹಣ ಕಳುಹಿಸಿ, ನೋಂದಾಯಿಸಿಕೊಳ್ಳಿ.

5. ಹಣವನ್ನು ಕೇವಲ ಡಿ.ಡಿ. ಮೂಲಕ ‘Sri Ramakrishna Ashrama, Viveka prabha A/c’ ಹೆಸರಿಗೆ ಕಳಿಸಬೇಕು. ಲಕೋಟೆಯ ಮೇಲೆ ‘ವಿವೇಕಪ್ರಭ ವಿವೇಕ ಚೇತನ’ - 2013 ಎಂದು ನಮೂದಿಸಿರಬೇಕು. ಪತ್ರದಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್, ಇ-ಮೈಲ್ ವಿಳಾಸ, ವಯಸ್ಸುಗಳನ್ನು ನಮೂದಿಸಬೇಕು. ಒಂದೇ ಪತ್ರದಲ್ಲಿ ಎಷ್ಟು ಜನರನ್ನು ಬೇಕಾದರೂ ನಮೂದಿಸಬಹುದು ಹಾಗೂ ಒಟ್ಟು ಹಣವನ್ನು ಒಂದೇ ಡಿ.ಡಿ.ಯ ಮೂಲಕ ಕಳಿಸಬಹುದು.

6. ಹೊಟೆಲ್ ಕೊಠಡಿ ವ್ಯವಸ್ಥೆ ಇಚ್ಛಿಸುವವರು ಬರೆದು ತಿಳಿಸಿದರೆ, ಅವರಿಗೆ ಮಾಹಿತಿ ಪತ್ರ ಕಳಿಸಲಾಗುವುದು.

7. ದೀರ್ಘಕಾಲದ ಕಾಯಿಲೆಗಳಿಂದ ನರಳುತ್ತಿರುವವರು ಭಾಗವಹಿಸದಿರುವುದು ಒಳ್ಳೆಯದು.

8. ಡಿ.ಡಿ. ಮತ್ತು ಪತ್ರವನ್ನು ಕಳಿಸಬೇಕಾದ ವಿಳಾಸ : ‘ವಿವೇಕಪ್ರಭ ವಿವೇಕ ಚೇತನ’ - 2013’ ಶ್ರೀರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು - 570 020; ಫೋನ್: 9481533505

ಸುಮಧುರ ಮಾನವೀಯ ಬಾಂಧವ್ಯ

“ಮಾನವಜನ್ಮ ದೊಡ್ಡದು, ಇದ ಹಾಳು ಮಾಡಿಕೊಳ್ಳಬೇಡಿ, ಹುಚ್ಚಪ್ಪಗಳಿರಾ” ಎನ್ನುತ್ತಾರೆ ಪುರಂದರದಾಸರು. ಜೀವನವನ್ನು ಅರ್ಥಪೂರ್ಣವನ್ನಾಗಿ ಮಾಡಿಕೊಳ್ಳುವುದಕ್ಕೆ ಹಲವಾರು ಅಂಶಗಳು ಬೇಕು. ಅವುಗಳಲ್ಲಿ ಪ್ರಮುಖವಾದ ಒಂದು ಅಂಶವೆಂದರೆ ನಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳೊಡನೆ ನಮಗೆ ಇರುವ ಬಾಂಧವ್ಯ.

ಇಂದಿನ ಕಾಲದ ಜೀವನಶೈಲಿಯು ಬಹಳ ಸಂಕೀರ್ಣವಾಗಿದೆ. ಇದಕ್ಕೆ ಕಾರಣ ವಿಪರೀತವಾದ ತಾಂತ್ರಿಕೀಕರಣ ಮತ್ತು ಕೈಗಾರಿಕೀಕರಣ. ಇವು ಬಹುತೇಕ ಜನರ ಜೀವನವನ್ನು ಯಾಂತ್ರಿಕವನ್ನಾಗಿ ಮಾಡಿಬಿಟ್ಟಿದೆ. ಹೀಗಾಗಿ ಅವರಿಗೆ ಮಾನವ ಸಂಬಂಧಗಳ ಬಗ್ಗೆ ಅಷ್ಟಾಗಿ ಗಮನಕೊಡಲು ಸಾಧ್ಯವಾಗುತ್ತಿಲ್ಲ; ಅದಕ್ಕೆ ಅವರ ಬಳಿ ಸಮಯವೂ ಇಲ್ಲ. ಅಲ್ಲದೆ, ಕೆಲಸಕಾರ್ಯಗಳ ವಿಪರೀತ ಒತ್ತಡದ ಮಧ್ಯೆ ಉತ್ತಮ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದಕ್ಕೆ ಬೇಕಾದ ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯೂ ಅನೇಕ ಜನರಲ್ಲಿ ಉಳಿದಿರುವುದಿಲ್ಲ.

ಆದರೂ ಜೀವನದ ಯಶಸ್ಸು ಭಾಗಶಃವಾದರೂ ಉತ್ತಮ ಮಾನವೀಯ ಸಂಬಂಧದ ಮೇಲೆ ಖಂಡಿತ ಆಧರಿಸಿದೆ. ಹೀಗಾಗಿ ಈ ಸಂಬಂಧದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದು ನಮ್ಮೆಲ್ಲರ ಕರ್ತವ್ಯ ಮಾತ್ರವಲ್ಲ, ಪ್ರಾಥಮಿಕ ಆದ್ಯತೆಯೂ ಆಗಿದೆ. ಹೀಗಾಗಿ ನಮ್ಮ ಇನ್ನಿತರ ಆದ್ಯತೆಗಳಾದ ಹಣ, ಅಧಿಕಾರ, ಸಂಪತ್ತು, ವೈಯಕ್ತಿಕ ಬಯಕೆಗಳು ಮುಂತಾದವು ಒಡ್ಡುವ ಸೀಮಿತ ಪರಿಧಿಯಿಂದ ನಾವು ಹೊರ ಬರಬೇಕು; ನಮ್ಮ ಸಂಬಂಧಗಳನ್ನು ವಿಶಾಲಗೊಳಿಸಬೇಕು. ಉನ್ನತಗೊಳಿಸಬೇಕು. ಈ ಸಂಬಂಧಗಳಲ್ಲಿ ಕೇವಲ ನಮ್ಮ ಸ್ವಂತ ಹಿತಾಸಕ್ತಿ ಮಾತ್ರವೇ ಮುಖ್ಯವಾಗಿರಬಾರದು. ಎಲ್ಲರ ಹಿತದೊಡನೆ ನಮ್ಮ ಹಿತವನ್ನು ಮಿಲನಗೊಳಿಸುವ ನಿಃಸ್ವಾರ್ಥ ಹಾಗೂ ಉದಾರಬುದ್ಧಿ ನಮ್ಮದಾಗಬೇಕು. ಆಗ ಮಾತ್ರ ನಮ್ಮ ಸಂಬಂಧಗಳು ಬಹುಕಾಲ ನಿಲ್ಲಬಲ್ಲವು; ನಮಗೆ ಆನಂದವನ್ನೂ ತೃಪ್ತಿಯನ್ನೂ ತರಬಲ್ಲವು. ಆರೋಗ್ಯಕರವಾದ ಬಾಂಧವ್ಯವನ್ನು ಬೆಳೆಸಿಕೊಳ್ಳುವುದಕ್ಕೆ ನಾವು ಏನು ಮಾಡಬೇಕು? ಅದಕ್ಕಾಗಿ ಈ ಕೆಳಗಿನ ಅಂಶಗಳು ನಮಗೆ ಸಹಾಯಮಾಡಬಲ್ಲವು:

೧. ನಮ್ಮ ಸಂಬಂಧಗಳು ಉತ್ತಮಮಟ್ಟದ್ದಾಗಲು ಮೊದಲು ನಾವು ಸಜ್ಜನರಾಗಿರಬೇಕು. ಅದಕ್ಕಾಗಿ ಸರಿಯಾದ ನಡತೆ, ಹಾವಭಾವಗಳು ಮತ್ತು ಸೂಕ್ತವಾದ ಮನೋಭಾವನೆಯನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು.

೨. ಎಲ್ಲರ ಹತ್ತಿರವೂ ನಮ್ಮ ನಡತೆ ಬಹಳ ಉನ್ನತ ಮಟ್ಟದ್ದಾಗಿರಬೇಕು. ನಾವು ಒಳ್ಳೆಯವ ರಾಗಿದ್ದರೆ ಸಾಲದು, ನಮ್ಮ ಬಾಹ್ಯ ಆಚರಣೆಗಳ ಮೂಲಕ ಇತರರು ನಮ್ಮ ಒಳ್ಳೆಯತನವನ್ನು ಗುರುತಿಸುವಂಥ ನಡ ವಳಿಗೆ ನಮ್ಮದಾಗಬೇಕು. ಇದರಿಂದ ಅಪರಿ ಚಿತರೂ ಸುಪರಿಚಿತರಾಗಿ, ಆಪ್ತಸ್ನೇಹಿತರಾಗಿ ಮಾರ್ಪಡಲು ಸಾಧ್ಯವಾಗುತ್ತದೆ.

೩. ಎಲ್ಲ ರೀತಿಯ ವೈಪರೀತ್ಯ, ಸಂಘರ್ಷ ಆರಂಭವಾಗುವುದು ನಮ್ಮ ಮನಸ್ಸಿನಲ್ಲಿಯೇ. ನಮ್ಮ ಮನಸ್ಸಿನಲ್ಲಿರುವ ಹತ್ತುಹಲವು ಹಿತಾಸಕ್ತಿಗಳ ನಡುವಣ ವಿರೋಧಾಭಾಸ, ನೈತಿಕ ದ್ವಂದ್ವ - ಇವುಗಳ ಕಾರಣ ದಿಂದಲೇ ಕೋಪ, ಒತ್ತಡಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ಆಂತರಿಕವಾಗಿ ನಿವಾರಿಸಿಕೊಳ್ಳದೆ, ಇತರರ ಮೇಲೆ ಹರಿಯಬಿಟ್ಟಾಗ ಮಾನವೀಯ ಸಂಬಂಧಗಳಿಗೆ ಪೆಟ್ಟು ಬೀಳುತ್ತದೆ; ಬಾಂಧವ್ಯಗಳು ಒಡೆದುಹೋಗುತ್ತವೆ. ಇದರಿಂದ, ನಮಗೀಗಾಗಲೇ ಇರುವ ಮಾನಸಿಕ ಗ್ಲಾನಿ ಇನ್ನೂ ಹೆಚ್ಚಾಗುತ್ತದೆ; ನಮ್ಮ ಜೀವನ ಇನ್ನೂ ಸಂಕೀರ್ಣವಾಗಿ, ತೊಡಕಾಗುತ್ತದೆ.

೪. ರಕ್ತಸಂಬಂಧಿಗಳಿಂದಾಕ್ಷಣ ಅವರು ನಮ್ಮ ತರಹವೇ ಮನೋಭಾವವನ್ನು ಹೊಂದಿರುತ್ತಾರೆ ಎನ್ನುವುದು ತಪ್ಪು. ಹೀಗಾಗಿ ನಮ್ಮ ಕುಟುಂಬದವರ ಮತ್ತು ಬಂಧುಗಳ ವಿಷಯದಲ್ಲಿ ಸರಿಯಾದ ದೃಷ್ಟಿಕೋನವನ್ನು ಹೊಂದಿರುವುದು ಬಹಳ ಮುಖ್ಯ. ರಕ್ತಸಂಬಂಧದಿಂದ ನಮಗೆ ಕೆಲವರು ಹತ್ತಿರದವರಾದರೂ, ಮಾನಸಿಕವಾಗಿ ಅತ್ಯಂತ ದೂರದವರಾಗಿರಲೂ ಸಾಧ್ಯ. ಹೀಗಾಗಿ ರಕ್ತಸಂಬಂಧಗಳ ಸೀಮಿತತೆಯನ್ನು ನಾವು ಅರಿತುಕೊಂಡಿರ ಬೇಕು; ಆ ಪ್ರಕಾರ ನಾವು ಜಾಗರೂಕತೆಯಿಂದ ವರ್ತಿಸಬೇಕು.

೫. ನಮ್ಮ ಬಾಂಧವ್ಯಗಳನ್ನು ಕೇವಲ ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ನೆಲೆಗಳಿಗೆ ನಾವು ಸೀಮಿತಗೊಳಿಸಿ ಕೊಳ್ಳಬಾರದು. ಅಂಥ ಸಂಬಂಧಗಳು ಕೇವಲ ಕೃತಕವಾಗಿ ಉಳಿದುಬಿಡುತ್ತವೆ; ತಾತ್ಕಾಲಿಕವಾಗಿರುತ್ತವೆ. ನಮ್ಮ ಸಂಬಂಧಗಳ ಹಿನ್ನೆಲೆಯಲ್ಲಿ ಚಿರಂತನವಾದ ಆಧ್ಯಾತ್ಮಿಕ ಮೌಲ್ಯಗಳು ಇದ್ದರೆ ಮಾತ್ರ ಅವು ಜೀವನದುದ್ದಕ್ಕೂ ದೃಢವಾಗಿರುತ್ತವೆ. ಅಂತಹ ಕೆಲವು ಮೌಲ್ಯಗಳೆಂದರೆ ತೃಪ್ತಿ, ಸಂತೋಷ, ಅಹಿಂಸೆ, ನಿಃಸ್ವಾರ್ಥತೆ, ತ್ಯಾಗ ಮುಂತಾದವು. ಈ ಬಗೆಯ ಮೌಲ್ಯಗಳು ಮಾತ್ರ ನಮ್ಮ ಸಂಬಂಧಗಳನ್ನು ಪರಿಪುಷ್ಕವನ್ನಾಗಿ ಮಾಡಬಲ್ಲವು.

೬. ನಮ್ಮ ಚಾರಿತ್ರ್ಯದ ಬಲದಿಂದ ಮಾತ್ರವೇ ಗುಣಾತ್ಮಕ ಬಾಂಧವ್ಯ ಮೂಡಬಲ್ಲದು. ಅದಕ್ಕಂದೇ ಪ್ರಖ್ಯಾತ ಇಂಗ್ಲಿಷ್ ಬರಹಗಾರ ಸ್ವೀಫನ್ ಕೋವಿ ಹೀಗೆ ಹೇಳುತ್ತಾರೆ: **“ಚಾರಿತ್ರ್ಯ ಮಾತ್ರವೇ ಪರಿಣಾಮಕಾರಿಯಾಗಿ ಸಂವಹನ ಮಾಡಬಲ್ಲದು”** ಎಂದು. ಇದರ ಅರ್ಥ ಸ್ಪಷ್ಟ : ನಮ್ಮ ವ್ಯಕ್ತಿತ್ವದ ಘನತೆಯೊಂದೇ